



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೬-ಬಿ Part - VI-B	ಬೆಳಗಾವಿ, ಶನಿವಾರ, ಮೇ ೧೭, ೨೦೨೫ (ವೈಶಾಖ ಮಾಸ ೨೭, ಶಕ ವರ್ಷ ೧೯೪೭) Belagavi, Saturday, May 17, 2025 (Vaishakha masa 27, Shaka Varsha 1947)	ನಂ. ೦೫ No. 05
---------------------------	--------------------------------------------------------------------------------------------------------------------------------------	------------------



ಜಿಲ್ಲಾಧಿಕಾರಿಗಳ ಕಾರ್ಯಾಲಯ, ಉತ್ತರ ಕನ್ನಡ, ಕಾರವಾರ - 581 301

OFFICE OF THE DEPUTY COMMISSIONER, UTTARA KANNADA DISTRICT, KARWAR, -581 301

ದೂರವಾಣಿ : } 08382 226406, 226471

Email: dckarwar@gmail.com

Telephone: 08382 226603 (Fax)

Website: <http://uttara.kannada.nic.in>

ನಂ. ಗ್ರಾತಾಜಿಪಂ/ಚುನಾವಣೆ/ವಿವ-102/2021-22

ದಿನಾಂಕ: 14-05-2025

ಅಂತಿಮ ಅಧಿಸೂಚನೆ

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ (4) ನೇ ಪ್ರಕರಣದ ಉಪ ಪ್ರಕರಣ (1) ಮತ್ತು (2) ರ ಮೂಲಕ ಅಗತ್ಯಪಡಿಸಲಾದಂತೆ ಪ್ರಕಟಣೆ ಕ್ರಮಾಂಕ ಗ್ರಾತಾಜಿಪಂ/ಚುನಾವಣೆ/ವಿವ-102/2021-22, ದಿನಾಂಕ 16-12-2024 ರನ್ವಯ ಹೊರಡಿಸಿದ ಪ್ರಥಮ ಅಧಿಸೂಚನೆಯನ್ನು ದಿನಾಂಕ 16-12-2024 ರಂದು ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಗ್ರಾಮ ಚಾವಡಿಯಲ್ಲಿ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದ್ದು, ಆದರಿಂದ ಬಾಧಿತರಾಗಲಿರುವ ಸಾರ್ವಜನಿಕರಿಂದ ಸದರಿ ಕರಡು ಅಧಿಸೂಚನೆಯು ಪ್ರಕಟವಾದ ದಿನಾಂಕದಿಂದ 15 ದಿನಗಳೊಳಗಾಗಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಗಿದೆ. ಸದರಿ ಪ್ರಕಟಣೆಗೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ಸ್ವೀಕೃತವಾದ ಆಕ್ಷೇಪಣೆ ಹಾಗೂ ಸಲಹೆಗಳ ಪರಿಶೀಲನೆಯಿಂದ ಈ ಕೆಳಗಿನಂತೆ ಅಂತಿಮ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ (4) ನೇ ಪ್ರಕರಣದ ಉಪ- ಪ್ರಕರಣ (1) ಮತ್ತು (2) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಹಾಗೂ ಸರ್ಕಾರದ ಪೂರ್ವಾನುಮತಿಯೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾದ ನಾನು ಈ ಮೂಲಕ ಘೋಷಿಸುವುದೇನೆಂದರೆ, ಈ ಕೆಳಗಿನ ಕೋಷ್ಟಕದ ಮೂರನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದಂತೆ ಗ್ರಾಮಗಳ ಸಮೂಹಗಳನ್ನೊಳಗೊಂಡ ಪ್ರದೇಶವು ಒಂದು ಗ್ರಾಮ ಪಂಚಾಯತವಾಗಿರುತ್ತದೆ ಮತ್ತು ಅದಕ್ಕೆ ಸಂವಾದಿಯಾಗಿ ಎರಡನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಸ್ಥಳವು ಅದರ ಕೇಂದ್ರ ಕಾರ್ಯಸ್ಥಾನವಾಗಿರುತ್ತದೆ.

ಕೋಷ್ಟಕ

ತಾಲೂಕು:- ಹೊನ್ನಾವರ

ಜಿಲ್ಲೆ:- ಉತ್ತರ ಕನ್ನಡ

ಅ.ನಂ	ಗ್ರಾಮ ಪಂಚಾಯತಿಯ ಕೇಂದ್ರ ಕಾರ್ಯಸ್ಥಾನ	ಗ್ರಾಮ ಪಂಚಾಯತಿಗಳೆಂದು ಘೋಷಿಸಿರುವ ಗ್ರಾಮಗಳ ಸಮೂಹ
1	2	3
1.	ಕೋಟಾ	ಕೋಟಾ, ತುಂಬಬೀಳು, ಹೆರಾಳಿ, ಸುಳಬೀಳು, ಕುಚ್ಚೋಡಿ ಮತ್ತು ಸಂಪೊಳ್ಳಿ
2.	ಹಡಿಕಲ್	ಹಡಿಕಲ್, ದಬ್ಬೋಡ, ಆಡುಕಳ, ಅಡಿಕೆಕುಳಿ, ಮತ್ತು ಅಶಿಕೇರಿ

ಸಹಿ:-

ಜಿಲ್ಲಾಧಿಕಾರಿ,

ಉತ್ತರ ಕನ್ನಡ, ಕಾರವಾರ